



## ಹೊಯ್ಸಳ ವಿಷ್ಣುವರ್ಧನನ ಕಾಲದ ಜ್ಯೇನ ಶಾಸನಗಳು – ಒಂದು ಸಮೀಕ್ಷೆ

ತಿಪ್ಪೇನ್ನಾಮಿ. ಡಿ. ಹೆಚ್.೧

ಡಾ.ಎಂ.ವಿ.ರಮೇಶ್.೨

ಕನಾಡಾಕದ ಜರಿತೆಯಲ್ಲ ಹಲವು ಹತ್ತು ರಾಜ ಮನೆತನಗಳು ಆಂ ಹೊಗಿದ್ದಾರೆ. ಅವರಲ್ಲ ಹೊಯ್ಸಳರು ಕೂಡ ಪ್ರಮುಖರಾಗಿದ್ದಾರೆ. ಈ ಹೊಯ್ಸಳರ ಆಡಳಿತದ ಕಾಲಕ್ಕೆ ಅಸ್ತಿತ್ವದಲ್ಲಿದ್ದ ಈ ನಾಡಿನ ಪ್ರಮುಖ ಧರ್ಮಗಳಲ್ಲಿ ಜ್ಯೇನಧರ್ಮವೂ ಸಹ ಒಂದಾಗಿದೆ. ವಿಷ್ಣುವರ್ಧನ ಕಾಲದ ಹಲವಾರು ಪ್ರಮುಖ ಅಧಿಕಾರಿಗಳು ಹಲವು ಹತ್ತು ಪಟ್ಟಣ ಸೆಟ್ಟಿಗಳು, ನಾನಾ ದೇಸಿಯರು ಇತ್ಯಾದಿ ವರ್ತಕ ಸಮಾಜವು ಸಾಕಷ್ಟು ಕಡೆಗಳಲ್ಲಿ ಜ್ಯೇನ ಬಸದಿಗಳನ್ನು ನಿರ್ಮಿಸಿದ್ದಾರೆ.<sup>೧</sup> ಕನಾಡಾಕ ಪ್ರದೇಶವನ್ನು ಸರಿಸುಮಾರು ಮುನ್ಝಾರು ವರ್ಷಗಳ ಕಾಲ ಆಡಳಿತ ನಡೆಸಿದಂತಹ ಹೊಯ್ಸಳರ ವಂಶವು ಕನಾಡಾಕದ ಇತಿಹಾಸದಲ್ಲಿಯೇ ಅತ್ಯಂತ ಪ್ರಮುಖವಾದ ರಾಜವಂಶವಾಗಿದೆ. ಹೊಯ್ಸಳರ ಕಾಲಕ್ಕೆ ಈ ರಾಜ್ಯವು ತುಂಬಾನೇ ಸಂಪತ್ತಿನಿಂದ ಕೂಡಿತ್ತು ಎಂಬುದನ್ನು ಗುರುತಿಸಬಹುದು. ಇದೇ ಅಲ್ಲದೆ ಸುಳ-ಶಾಂತಿಗಳು ನೇಲಿಸಿದ್ದ ಒಂದು ಜಾಡಾಗಿತ್ತು. ಇದರಿಂದ ಇವರ ಕಾಲದಲ್ಲಿ ನಾಹಿತ್ಯ, ಸಂಗೀತ, ನೃತ್ಯ, ಶಿಲ್ಪಕಲೆಗಳಿಗೆ ಆಗಾಧ ಮನ್ಯಂಶಯೇ ಸಿಕ್ಕಿದ್ದು, ಆ ಮೂಲಕವೇ ಹೊಯ್ಸಳ ಸಂಸ್ಕೃತಿಯೂ ಎಲ್ಲಾ ಕಡೆ ಪಸರಿಸಿತು. ಜತುಃಸಮಯ ಸಮುದ್ರರಣರೆಂದು ಜರುದಾಂಕಿತರಾದ ಹೊಯ್ಸಳರ ರಾಜ್ಯದಲ್ಲಿ ಜ್ಯೇನಧರ್ಮವೂ ಒಂದು ಪ್ರಭುಲ ಧರ್ಮವಾಗಿ ಬೆಳೆಯತು. ಇವರು ಈ ಜ್ಯೇನಧರ್ಮದ ಪ್ರಮುಖ ಮೋಷಕರೇ ಆಗಿದ್ದರು. ಏಕೆಂದರೆ, ಯಾವುದೇ ಒಂದು ಧರ್ಮವು ತನ್ನ ಪ್ರಭುಲತೆಯನ್ನು ಕಾಣಲು ಅದಕ್ಕೆ ಅಶ್ರಯಬೇಕಾಗುತ್ತದೆ. ಅದು ಲಭಿಸಿದ್ದೇ ಆದರೆ, ಅದು ಯಾವುದೇ ಅಡೆ ತಡೆ ಇಲ್ಲದೆ ಬೆಳೆಯುತ್ತದೆ ಎಂಬುದಕ್ಕೆ ಹೊಯ್ಸಳರ ಕಾಲದಲ್ಲಿ ಜ್ಯೇನಧರ್ಮವು ಬೆಳೆದಿರುವ ಬಗೆಗಳಂದಲೇ ಗುರುತಿಸಬಹುದು.

<sup>೧</sup>. ಸಂಶೋಧಕರು, ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕನಾಡಾಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ತಿ, ಮೈಸೂರು.

<sup>೨</sup>. ಸಹಾಯಕ ಪ್ರಾಧಾರ್ಯಪಕ್ಷರು, ಇತಿಹಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕನಾಡಾಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ತಿ, ಮೈಸೂರು.

ಹಾಗೆಯೇ, ಹೊಯ್ಸಳರ ಅನಂತರ ಅಧಿಕಾರಕ್ಕೆ ಬಂದಿರುವಂತಹ ತಲಕಾಡಿನ ಗಂಗರ ಕಾಲಕ್ಕೆ ಜ್ಯೇನಂಥಮುಂಪು ತುಂಬಾನೇ ಜನಪ್ರಿಯವಾಗಿತ್ತು. ಆದರೆ, ಕ್ರಿ.ಶ.11ನೇ ಶತಮಾನಕ್ಕೆ ಅಂದರೆ, ಹೊಳೆಂಜರ ಆಡಳಿತದ ಕಾಲಕ್ಕೆ ಸ್ವಲ್ಪ ಕಡಿಮೆಯಾಯಿತು. ಆದರೆ ಹೊಯ್ಸಳರ ಅರಸರು ಹೊಳೆಂಜರನ್ನು ಸಂಪೂರ್ಣವಾಗಿ ಸೋಳಣಿಸಿದ ಮೇಲೆ ಹೊಯ್ಸಳರ ಪ್ರಖ್ಯಾತ ರಾಜರಾಗಿದ್ದಂತಹ ವಿಷ್ಣುವರ್ಧನ ಮತ್ತು ಎರಡನೇ ಬಲ್ಲಾಳ ಮುಂತಾದ ರಾಜರು ಮತ್ತು ಅವರ ಜ್ಯೇನ ಅಧಿಕಾರಿಗಳ ಪ್ರೌಢಾಹಿಂದ ಜ್ಯೇನಮತವು ಮತ್ತೆ ಪ್ರಬಲವಾಗಿ ಬೆಳೆಯಲು ಪ್ರಾರಂಭಿಸಿರುತ್ತದೆ. ಪ್ರಬಲ ಹಾಗೂ ಪ್ರಖ್ಯಾತ ರಾಜನಾಗಿದ್ದಂತಹ ವಿಷ್ಣುವರ್ಧನನ ಆಡಳಿತದ ಕಾಲಕ್ಕೆ ಉತ್ತಮವಾದ ಜನಮುನಿಗಳು ನೆಲೆಸಿದ್ದರು. ಇದೇ ಅಲ್ಲದೇ ಈ ಕಾಲದಲ್ಲಿ ಹಲವು ಹತ್ತು ಜ್ಯೇನ ಬಸದಿಗಳು ರಾಜ್ಯದಲ್ಲಿ ನಿರ್ಮಾಣಗೊಂಡಿವೇ ಎಂಬುದು ಕಂಡುಬರುತ್ತದೆ.

ಹೊಯ್ಸಳ ವಂಶದ ಆರಂಭ ಕಾಲದಲ್ಲಿ ಕನಾಡಕ ರಾಜ್ಯದ ಜಲೀಗಳಲ್ಲಿಯೇ ಹೆಚ್ಚು ಹೆಸರುಗಳಿಸಿರುವಂತಹ ಈ ಹಾಸನ ಜಲೀಯ ಹೊಳೆಂಜರ ಆಷ್ಟಕೆಯ ಒಂದು ಭಾಗವಾಗಿತ್ತು. ಆವಾಗ ಇಲ್ಲಿ ಹೊಯ್ಸಳ ವಂಶದ ಮೊದಲ ಅರಸರು ಬಸದಿಗಳನ್ನು ಕಟ್ಟಲು ದಾನದತ್ತಿಗಳನ್ನು ಜಡಲು ನಾಧ್ಯವಾಗಿರುವುದಿಲ್ಲ. ಆದರೆ, ಕ್ರಿ.ಶ.12ನೇ ಶತಮಾನದಲ್ಲಿ ಹೊಯ್ಸಳರು ಈ ಹಾಸನ ಜಲೀಯ ಪ್ರದೇಶದಲ್ಲಿ ಗಂಗರ ಕಾಲದಲ್ಲಿದ್ದ ಜ್ಯೇನ ಮತವನ್ನು ಮತ್ತೆ ಸ್ಥಾಪಿಸಿದರೆಂದು ತಿಳಿಯುತ್ತದೆ. ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಹಲವು ಹತ್ತು ಅಧಿಕಾರಿಗಳಿಂದ ಬಸದಿಗಳು ಜಿಂಫೋಂದಾರಗೊಂಡಿವೇ ಎಂಬುದು ತಿಳಿದು ಬರುತ್ತದೆ.

ಹೊಯ್ಸಳರ ಇತಿಹಾಸದಲ್ಲಿ ಸುವರ್ಣಾಯುಗವೇನಿಸಿದ ಅಂದು ವಿಷ್ಣುವರ್ಧನನು ಹೊಯ್ಸಳರ ನಾಡನ್ನು ಪ್ರಬಲ ನಾಮ್ರಾಜ್ಯವನ್ನಾಗಿಸಿದನು. ಇವನ ಕಾಲಕ್ಕೆ ರಾಜ್ಯವು ಗಂಗವಾಡಿ, ನೋಳಂಬವಾಡಿ, ಕೊಂಗುನಾಡು, ನೀಲಗಿರಿ, ಹಾನಗಲ್ಲ, ಉಚ್ಚಂಗಿ, ಪೊಂಬುಜ್ಜ, ಹಲಸಿಗೆ ಮತ್ತು ಬೆಳವಲದ ಭಾಗಗಳನ್ನು ಒಟ್ಟಿಗೊಂಡ ವಿಶಾಲ ನಾಮ್ರಾಜ್ಯವಾಗಿತ್ತು.<sup>3</sup> ಕ್ರಿ.ಶ.111ರೆಲ್ಲಿ ಗಂಗವಾಡಿಯು ಸ್ವತಂತ್ರವಾದ ಮೇಲೆ ಹೊಯ್ಸಳರ ದೊರೆ ವಿಷ್ಣುವರ್ಧನನು ಹಾಸನ ಜಲೀಯಲ್ಲ ಅನೇಕ ದಾನದತ್ತಿಗಳನ್ನು ನೀಡಿದ್ದಾರೆ. ಈ ಸಮಯದಲ್ಲಿ ಹೊಳೆಂಜರನ್ನು ಸಂಪೂರ್ಣವಾಗಿ ಸೋಳಣಲು ನೆರವು ನೀಡಿದ ಅಧಿಕಾರಿಗಳಿಗೆ ಹಲವು ಗ್ರಾಮಗಳ ಉಂಬಳಯನ್ನು ಕೊಟ್ಟಿ ತನ್ನ ನಾಮಂತ ಅಧಿಕಾರಿಗಳನ್ನಾಗಿ ನೇಮಕ ಮಾಡುತ್ತಾನೆ. ಹೀಗೆ, ನಾಮಂತಾಧಿಕಾರಿಗಳೂ ಸವಾಂಧಿಕಾರಿಗಳೂ ಆಗಿದ್ದ ಅನೇಕರು ತಮಗೆ ನೇರಿದ್ದ ಗ್ರಾಮಗಳಲ್ಲಿದ್ದ ಬಸದಿಗಳನ್ನು ಜಿಂಫೋಂದಾರ ಮಾಡುವೆಲ್ಲ ಅಧಿಷ್ಠಾನದಿಂದ ಕಟ್ಟಿಸಿದಾಗ ತಾವೇ ಕಟ್ಟಿಸಿದ ನೂತನ ಬಸದಿಗಳಿಂದೇ ಹೇಳಿಕೊಂಡಿರುತ್ತಾರೆ. ಹೀಗೆ, ಗಂಗವಾಡಿಯು ಹೊಳೆಂಜರ ಕೈಯಿಂದ ಪಾರಾಗಿ ಹೊಯ್ಸಳ ನಾಡು ಆದ ಮೇಲೆ ಗಂಗರಾಜನು ಗಂಗವಾಡಿಯಲ್ಲಿದ್ದ ಎಲ್ಲಾ ಬಸದಿಗಳನ್ನು ಜಿಂಫೋಂದಾರ ಮಾಡಿಸಿ ಜ್ಯೇನಮತ ಪ್ರತಿಪಾದಕನಿಸಿದನು. ಭರತಿಮಯ್ಯ ಎಂಬ ದಂಡನಾಯಕನು

ಎಂಬತ್ತು ಬಸದಿಗಳನ್ನು ಕಟ್ಟಿಸಿದ್ದು, ಇನ್ನೂರು ಬಸದಿಗಳನ್ನು ಜೀಣಪೋಡಾರ ಮಾಡಿಸಿದನೆಂದು ಶಾಸನವೊಂದರ ಪಾಠದಿಂದ ತಿಳಿದುಬರುತ್ತದೆ.<sup>4</sup>

ಹಾಸನ ಜಳ್ಳಿಯಲ್ಲ ಹೊಯ್ಸಳರ ಕಾಲದಲ್ಲಿ 80ಕ್ಕೂ ಹೆಚ್ಚಿನ ಸಂಖ್ಯೆಯಲ್ಲ ಜೈನ ಬಸದಿಗಳು ಇದ್ದವೆಂದು ತಿಳಿದುಬಂದಿದೆ. ಆದರೆ, ಪ್ರಸ್ತುತ ಕಾಲಕ್ಕೆ ಕೆಲವೇ ಕೆಲವು ಜೈನ ಬಸದಿಗಳು ಮಾತ್ರ ಉಳಿದುಬಂದಿವೆ. ಏಕೆಂದರೆ, ಹೊಯ್ಸಳರ ಕಾಲದಲ್ಲಿದ್ದು, ಇಂದು ಕಣ್ಣಿರೆಯಾಗಿರುವ ಬಸದಿಗಳು ಶಾಸನಗಳಲ್ಲ ಮಾತ್ರ ಉಲ್ಲೇಖಗೊಂಡಿವೆ. ಅವುಗಳಲ್ಲ ಕ್ರಿ.ಶ. 28.2.1123ರ ಕಾಲಕ್ಕೆ ಶ್ರವಣ ಬೀಳಗೊಳಿದಲ್ಲಿ ದೊರೆಕಿರುವಂತಹ ಶಾಸನವೊಂದರ ಪ್ರಕಾರ; ವಿಷ್ಣುವರ್ಧನನ ಪಟ್ಟದ ರಾಣಿ ಶಾಂತಲಾದೇವಿಯು ಸರ್ವತಿಗಂಥವಾರಣದ್ವಾರಾ ಜಿನಾಲಯವನ್ನು ನಿರ್ಮಿಸಿದ್ದಿಂದೂ, ಇಮೆಣಿ ಸಮುದಾಯದ ಆಹಾರಕ್ಕಾಗಿ ಮೊಟ್ಟನ್ನು ವಿಲೆ ಎಂಬ ಗ್ರಾಮವನ್ನು ತನ್ನ ಗುರುಗಳಾದ ಪ್ರಭಾಜಂಡ್ರ ಸಿದ್ಧಾಂತ ದೇವರ ಕಾಲನ್ನು ತೊಳಿದು ದಾನ ನಿರ್ಣಯತ್ವಾಳೆ. ಶಾಂತಲೆ ಸ್ವತಃ ದೊರೆ ವಿಷ್ಣುವರ್ಧನನ್ನು ಬೀಳಿಕೊಂಡು ದೊರೆಸಮುದ್ರದ ಕೆಳಗಳ 50 ಕೊಳಗೆ ಗಡ್ಡೆಯ ತೊಳಿವನ್ನು ಉಡುಗೊರೆಯಾಗಿ ಪಡೆದು ತನ್ನ ಗುರುಗಳಾದ ಪ್ರಭಾಜಂಡ್ರ ಸಿದ್ಧಾಂತ ದೇವರ ಕಾಲನ್ನು ತೊಳಿದು ಸರ್ವತಿಗಂಥವಾರಣ ಬಸದಿಗಾಗಿ ದತ್ತಿ ನಿರ್ಣಯತ್ವಾಳೆ ಎಂಬ ವಿಚಾರವನ್ನು ಈ ಶಾಸನದಲ್ಲಿ ಉಲ್ಲೇಖಿತಗೊಂಡಿರುತ್ತದೆ.<sup>5</sup>

ಕ್ರಿ.ಶ. 24.12.1124ರ ಚೆಲ್ವ್ಯ (ಶೆಲ್ವ್ಯ) ಶಾಸನವು ತಿಳಿಸಿರುವಂತೆ ವಿಷ್ಣುವರ್ಧನನು ತಮ್ಮಿಂದ ನಿರ್ಮಿತವಾದ ಹೊಯ್ಸಳ ದೇವಾಲಯಗಳ ಜೀಣಪೋಡಾರ ಮತ್ತು ತಪೋಧನರ ಆಹಾರಕ್ಕಾಗಿ ಜೆಲ್ವ್ಯ (ಶೆಲ್ವ್ಯ) ಗ್ರಾಮವನ್ನು ಮತ್ತು ಸಾಕಷ್ಟು ಭೂಮಿಯನ್ನು ದಾನ ನಿರ್ಣಯತ್ವಾನೆ. ಇದು ಸ್ವತಃ ವಿಷ್ಣುವರ್ಧನನ ಹೊಯ್ಸಳ ಜಿನಾಲಯವನ್ನು ಕಟ್ಟಿಸಿದನೆಂದು ಶಾಸನೋಳಕ್ಕೆ ದಾಖಲೆಯಿಂದ ತಿಳಿದುಬರುತ್ತದೆ. ಈ ದಾಖಲೆ ಇರುವ ಹಾಸನ ಜಳ್ಳಿಯಲ್ಲಿನ ಏಕೈಕ ಶಾಸನವಾಗಿದೆ. ಕಾಲಾಂತರದಲ್ಲಿ ಅಂದಿನ ಶೆಲ್ವ್ಯ ಗ್ರಾಮವು ಇಂದು ಚೆಲ್ವ್ಯ ಗ್ರಾಮವಾಗಿ ಸ್ಥಳನಾಮದ ಬದಲಾವಣೆಯಾಗಿದೆ. ಆದರೆ, ಈ ಗ್ರಾಮದಲ್ಲಿ ಬನದಿ ಉಳಿದು ಬಂದಿಲ್ಲ. ಹೊಯ್ಸಳ ಶೈಲಿಯ ಲಕ್ಷ್ಯ ದೇವಾಲಯ ಎಂದು ಕರೆಯುತ್ತಿರುವ ವಾಸ್ತವಿನ ಅವಶೇಷಗಳವೆ. ಈ ದೇವಾಲಯದ ಗರ್ಭಗುಡಿಯಲ್ಲಿ ಉದ್ದ್ವಾದ ಸಿಂಹ ಹಿಂತಪೊಂದಿದೆ. ಈ ವಾಸ್ತವು ಹೊಯ್ಸಳರ ಕಾಲದ್ವಾಗಿರುವುದಿಲ್ಲ. ಈ ದೇವಾಲಯಗಳ ಬಳಿಗೆ ಇರುವ ದೊಡ್ಡ ಮೊಲಿಯಲ್ಲಿ ವಾಸ್ತವಿನ ಭಾಗಗಳು ಅನೇಕ ಕಂಬಗಳು ಇದ್ದಿವೆ. ಈ ಗ್ರಾಮದ ಮಾರಿಗುಡಿಯಲ್ಲಿ ಕೈಗಳು ಮುರಿದಿರುವ ನಡುವಿನವರೆಗಿರುವ ಜಿನಜಿಂಬದ ಅವಶೇಷಗಳು ಒಂದು ಜಿಕ್ಕದಾದ ರುಂಡದ ಭಾಗವು ಸಹ ಇದೆ.<sup>6</sup>

ಹಾಸನ ಜಳ್ಳಿಯ ಬಸ್ತಿಹಳ್ಳಿ ದೊರೆತಿರುವ ಕ್ರಿ.ಶ. 26.4.1133ರ ಶಾಸನವು ಬಹು ವಿಶಿಷ್ಟವಾದ ವಿವರಗಳನ್ನು ತಿಳಿಸುತ್ತದೆ. ಇದರಲ್ಲಿ ಬಹುಮುಖ್ಯವಾಗಿ ಗಂಗರಾಜನು ಜೈನರ್ಥಮುದ ಬಗೆಗೆ ಅಪಾರ

ಗೌರವವಿಟ್ಟ ಅನೇಕ ಬಸದಿಗಳನ್ನು ನಿರ್ಮಿಸಿ, ಆ ಬಸದಿಗಳ ನಿರ್ವಹಣೆಗೆ ಅಗತ್ಯ ದತ್ತಿ ನಿಂಡುವ ಮೂಲಕ ಗಂಗವಾಡಿ ೭೬೦೦೦ನ್ನು ಪ್ರಸಿದ್ಧ ಜ್ಯೇನ ಕೇಂದ್ರವಾದ ಕೊಪಣದ ಹಾಗೆ ಮಾಡಲು ತ್ರಯಶ್ವಿಸಿದ ಗಂಗರಾಜನ ಬಗೆಗೆ ವಿಷ್ಣುವರ್ಧನನಿಗೆ ಇರುವ ಅಪಾರ ಗೌರವವನ್ನು ಈ ಶಾಸನದಲ್ಲಿ ಸಂಪೂರ್ಣವಾಗಿಯೇ ತಿಳಿಸುತ್ತದೆ. ಈ ಶಾಸನವು ಮುಂದುವರೆದು ಗಂಗರಾಜನ ಮಗನಾದ ಬೊಷ್ಟದೇವನು ತನ್ನ ತಂಡೆ ಗಂಗರಾಜನ ಗೌರವಾರ್ಥ ಜಿನಾಲಯವೋಂದನ್ನು ಕಟ್ಟಿಸಿ ಪಾಶ್ಚಾದೇವರನ್ನು ಗುರುಗಳಾದ ನಯನ ಕೀರ್ತಿ ಸಿದ್ಧಾಂತ ಚಕ್ರವರ್ತಿಗಳಿಂದ ಪ್ರತಿಷ್ಠಾಪಿಸಿದ್ದನ್ನು ತಿಳಿಸುತ್ತದೆ. ಈ ಶುಭ ಸಮಾರಂಭದ ಪ್ರಸ್ತಾಪವನ್ನು ಇಂದ್ರನು ಬಂಕಾಪುರದಲ್ಲಿದ್ದ ವಿಷ್ಣುವರ್ಧನನಿಗೆ ತಲುಹಿಸಿದ ಶುಭ ಸಂದರ್ಭದಲ್ಲಿ ವಿಷ್ಣುವರ್ಧನನು ಎರಡು ಶುಭವಾರ್ತೆಗಳನ್ನು ಕೇಳುತ್ತಾನೆ. ಅದರಲ್ಲಿ ಮೊದಲನೆಯ ವಿಷ್ಣುವರ್ಧನ ಸ್ನೇಹ್ಯವು ಮನುಷಣ ಎಂಬ ಶತ್ರುರಾಜನನ್ನು ಮತ್ತು ಅವನ ಅಪಾರ ಸ್ನೇಹ್ಯವನ್ನು ನಾಶ ಮಾಡಿ ವಿಜಯ ಸಂಪಾದಿಸಿದ ವಾರ್ತೆ ಮತ್ತೊಂದು ವಿಷ್ಣುವರ್ಧನನ ಪಟ್ಟದರಸಿ ಲಕ್ಷ್ಮಿದೇವಿಯಿಂದ ಪುತ್ರೋಽತ್ಸವವಾದ ಶುಭವಾರ್ತೆ, ಈ ಎರಡೂ ಶುಭವಾರ್ತೆಗಳಿಗೆ ಪಾಶ್ಚಾದನಾಥನೇ ಬಹುಮುಖ್ಯವಾಗಿ ಕಾರಣನೆಂದು ಪರಿಭಾವಿಸಿ ವಿಷ್ಣುವರ್ಧನನು ದೇವರಿಗೆ ವಿಜಯ ಪಾಶ್ಚಾದನಾಥ ದೇವನೆಂದೂ, ಕುಮಾರನಿಗೆ ವಿಜಯ ನರಸಿಂಹನೆಂದೂ ಹೆಸರಿಡುತ್ತಾನೆ. ಕುಮಾರನಿಗೆ ಅಭ್ಯುದಯವಾಗಲೆಂದು ಅನೆಂದಿನಾಡಿನ ಜಾವಗಲ್ಲನ್ನು, ಕೆಲವು ಜೀದಿಗಳನ್ನು, ಕೆರೆಗಳನ್ನು ಹಾಗೂ ವಿಜಯ ಪಾಶ್ಚಾದೇವರತ್ವಿಕಾಲ ಪೂರ್ಜಿಗಾಗಿ ಮತ್ತು 24 ತೀರ್ಥಂಕರರ ಶೀಷ್ಯವ್ಯಂದದ ಆಹಾರಕ್ಕಾಗಿ ಹಾಗೂ ಅನೇಕ ಬಸದಿಗಳ ಜಿಳ್ಳೋಽಧ್ವರಕ್ಕಾಗಿ ದಾನ ನಿಂಡುತ್ತಾನೆ<sup>7</sup> ಎಂಬುದನ್ನು ಈ ಶಾಸನದಲ್ಲಿ ಉಲ್ಲೇಖಿಸಿದ್ದಿರುತ್ತದೆ.

ಬೇಳೂರಿನಲ್ಲಿ ದೊರೆತಿರುವಂತಹ ಕ್ರಿ.ಶ. 25.12.113ರ ಶಾಸನದ ಪ್ರಕಾರ: ಇಮ್ಮುಡಿದಂಡನಾಯಕ ಜಿಂಟಿಮಯ್ಯನು (ವಿಷ್ಣುದಂಡಾಧಿಪ) ಜಿನ್ನರಾಜಜಾಂದಲೆಯರ ಮಗನೆಂದೂ ಉದಯಾದಿತ್ಯ ಶಾಂತಿಯಕ್ಕನ ಮೊಮ್ಮೆಗನೆಂದೂ ತಿಳಿಸಿ ಸ್ವತಃ ವಿಷ್ಣುವರ್ಧನ ಮಹಾರಾಜರೇ ಈತನಿಗೆ ಜೋಲ, ಬ್ರಹ್ಮೋಽಪದೇಶ ಮಾಡಿಸಿ ಪ್ರಧಾನ ದಂಡನಾಯಕರ ಮಗಳನ್ನು ಆತನಿಗೆಕೊಟ್ಟ ಮದುವೆ ಮಾಡಿಸಿ ಆಸ್ಥಾನದ ಕರ್ಣಾರಿಯ ಸರ್ವಾಧಿಕಾರಿಯನ್ನಾಗಿ ಮಾಡಿದನೆಂದು ತಿಳಿಸುತ್ತದೆ. ಈ ಇಮ್ಮುಡಿದಂಡನಾಯಕ ಜಿಂಟಿಮಯ್ಯನು ನಿರ್ಮಿಸಿದ ಬಸದಿಯ ಪ್ರತಿಷ್ಠಾಪನೆಯನ್ನು ಗುರುಗಳಾದ ಶ್ರೀಪಾಲ ಶ್ರೀವಿದ್ಯಾದೇವರ ಕಾಲನ್ನು ತೊಳೆದು ವಿಷ್ಣುವರ್ಧನನು ಸ್ವರ್ಪಸ್ತದಿಂದ ಧಾರೆಯಿರೆದು ಪರಮೇಶ್ವರ ದತ್ತಿಯನ್ನು ಈ ಬಸದಿಗಾಗಿ ನಿಂಡುತ್ತಾನೆ. ಅನಂತರ ಜಿಂಟಿಮಯ್ಯನು ನಂದವಲ ಸೆಟ್ತಿಯಿಂದ ಕೆಲವು ಜಾಗವನ್ನು ವಿಷ್ಣುಭಂಟನಿಂದ ಹೂಡೋಣವನ್ನು ಗುಣಯಣಿನಿಂದ ಕೆಲವು ಜಾಗಗಳನ್ನು ಕುಯಕ್ಕೆ ಪಡೆದು ಈ ಬಸದಿಗೆ ದಾನ ನಿರ್ದಿಷ್ಟನೆಂದು ಶಾಸನದಲ್ಲಿ ಉಲ್ಲೇಖಿಸಿದ್ದಿರುವುದು ತಿಳಿಸಿದ್ದಿರುತ್ತದೆ. ಮುಗಳಾರು ಗ್ರಾಮದಲ್ಲಿ ದೊರೆತಿರುವಂತಹ ಕ್ರಿ.ಶ. 25.12.114ರ ಶಾಸನವೋಂದರ ಪ್ರಕಾರ: ಮುಗಳ ಅರ್ಹಾರದಲ್ಲಿ ನೆಗಡಿ ಗೋಧಿಂದಶೆಟ್ಟ ಕಟ್ಟಿಸಿದ ಗೋಧಿಂದ ಜಿನಾಲಯಕ್ಕೆ ವಿಷ್ಣುವರ್ಧನನು ವಾಸು

ಪ್ರಾಚೀನ ಸಿದ್ಧಾಂತ ದೇವರ ಕಾಲನ್ನು ತೊಳೆದು ಬಹುವಿಸ್ತಾರವಾದ ಭೂಮಿಯನ್ನು ದಾನ ನೀಡುತ್ತಾನೆ. ಅನಂತರ 32 ಮಹಾಜನರು ತಮ್ಮ ಬದ್ದೆದು ಪಗಾಸ ಹಣದಿಂದ ಬರುವ ಆದಾಯವನ್ನು ಭೂಮಿಗೆ ದಾನ ನೀಡುತ್ತಾರೆ ಎಂಬುದಾಗಿ ತಿಳಿದುಬರುತ್ತದೆ.<sup>9</sup> ಬೇಲೂರಿನಲ್ಲಿ ಇಂದು ಯಾವ ಬಸದಿಯೂ ಉಳಿದಿಲ್ಲ. ಆದರೆ, ಹಾಸನ ಜಿಲ್ಲೆಯಲ್ಲ ಈ ಬೇಲೂರಿನ ಕೇಶವ ದೇವಾಲಯದ ಆವರಣದಲ್ಲಿರುವ ವಸ್ತು ಸಂಗ್ರಹಾಲಯದಲ್ಲ ಒಂದು ನಿಶ್ಚಿ ಸ್ಥಾರಕವಿದೆ. ಈ ದೇವಾಲಯದ ಹೋರಾಂಗಣದ ಕಟ್ಟಿಯ ಮೇಲೆ ಜನಾಲಯದ ದ್ವಾರಬಂಧವೋಂದನ್ನು ನೀಡಲಾಗಿದೆ.

ಒಟ್ಟನಲ್ಲಿ ಬೇಲೂರಿನಲ್ಲಿ ಇಂದು ಹೋಯ್ಸಳರ ಕಾಲದ ಜ್ಯೋತಿಷೀಷಗಳು ಹೆಚ್ಚಾಗಿ ಕಾಣಬರುವುದಿಲ್ಲ. ವಿಷ್ಣುವರ್ಧನನ ದಂಡನಾಯಕ ಇಮ್ಮಡಿ ಒಟ್ಟಿಯಣಿನು ದ್ವಾರಸಮುದ್ರದಲ್ಲಿ ಕಟ್ಟಿಸಿದ ಬಸದಿಯೂ ಪುಣಿಸಮಯ್ಯ ದಂಡನಾಯಕ ನಿಮಿಂಸಿದ್ದ ಬಸದಿಗಳೂ ಉಳಿದುಬಂದಿಲ್ಲ. (ಹಳೆಬಳಳು) ದ್ವಾರಸಮುದ್ರದಲ್ಲಿ ಒಟ್ಟು 13 ಬಸದಿಗಳತ್ತೆಂದು ಶಾಸನಾಧಾರಗಳಿಂದ ತಿಳಿದುಬರುತ್ತದೆ. ಬೊಪ್ಪದೇವನ ಬಸದಿಗೆ ವಿಷ್ಣುವರ್ಧನನು ಜಾವಗಲ್ಲು ಮತ್ತುಗಂಗೂರು ಗ್ರಾಮಗಳನ್ನು ದಾನ ಒಟ್ಟಿದ್ದನು. ಬೇಲೂರಿನಲ್ಲಿದ್ದ ದೇಶೀಯಗಳ ಮಲ್ಲ ಜನಾಲಯಕ್ಕೆ ನಿಡಗೊಳು ಗ್ರಾಮವನ್ನು ಒಟ್ಟಿರುವ ವಿಚಾರ ತಿಳಿದುಬರುತ್ತದೆ.<sup>10</sup>

ಹಿಂಗೆ, ಹಾಸನ ಜಿಲ್ಲೆಯಲ್ಲ ಲಭ್ಯವಿರುವಂತಹ ಒಂದು ಬಾರಿ ಪರಿವೀಕ್ಷಿಸಿದಾಗೆ; ಕನಾಡಕ ರಾಜ್ಯವನ್ನು ಆಳದ ರಾಜ ಮನೆತನಗಳಲ್ಲಿ ಹೆಚ್ಚು ಪ್ರಸಿದ್ಧರಾದವರು ಮತ್ತು ಜ್ಯೋತಿಷಮಂಕ್ಕ ಮೊರ್ತಾಂಶವನ್ನು ಕೂಡ ನೀಡಿದವರು ಇವರೇ ಆಗಿದ್ದಾರೆ. ಆ ಕಾಲದಲ್ಲಿ ಅವರು ಶಾಸನಗಳನ್ನು ಬರೆಸುವ ಮೂಲಕ ಅದನ್ನು ಪ್ರಸ್ತುತ ಒಂದು ಬಾರಿ ಅವಲೋಕನವನ್ನು ಮಾಡಲಾಗಿದೆ.

### ಕೊನೆ ಟಿಪ್ಪಣಿಗಳು

1. ಡಾ.ಆರ್.ಗೋಪಾಲ್ (ಸಂ) ಹಾಸನ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ ಪ್ರಾಚೀನವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು, 2010, ಪು.ನಂ.213.
2. ಡಾ.ಕೆ.ವಸಂತಲಕ್ಷ್ಮಿ - ಹಾಸನ ಜಿಲ್ಲೆಯ ಹೋಯ್ಸಳರ ಬಸದಿಗಳು, ಸುಮುಲ ಪ್ರಕಾಶನ, ವಿದ್ಯಾರ್ಥಿನಗರ, ಮಾಗಡಿರಸ್ತೆ, ಮೊಂಲ್‌ಗೆಂಬ್, ಬೆಂಗಳೂರು, 2006, ಪು.ನಂ.01.
3. ಅದೇ ಪು.ನಂ.32.
4. ಎ.ಕ.ಸಂಪುಟ-2, ಶ್ರವಣಬೆಳಗೊಳ ತಾಲ್ಲೂಕು, ಶಾಸನ ಸಂಖ್ಯೆ-373.
5. ಅದೇ, ಶಾಸನ ಸಂಖ್ಯೆ-162.
6. ಡಾ.ಕೆ.ವಸಂತಲಕ್ಷ್ಮಿ - ಹಾಸನ ಜಿಲ್ಲೆಯ ಹೋಯ್ಸಳರ ಬಸದಿಗಳು, 2006, ಪು.ನಂ.173.

7. ಎ.ಕೆ.ಸಂಪುಟ-೭, ಬೇಲೂರು ತಾಲ್ಲೂಕು, ಶಾಸನ ಸಂಖ್ಯೆ-೩೪೭.
8. ಅದೇ, ಶಾಸನ ಸಂಖ್ಯೆ-೧೦೬.
9. ಅದೇ, ಸಂಪುಟ-೮, ಹಾನನ ತಾಲ್ಲೂಕು, ಶಾಸನ ಸಂಖ್ಯೆ-೧೪.
10. ಅದೇ, ಸಂಪುಟ-೯, ಬೇಲೂರು ತಾಲ್ಲೂಕು, ಶಾಸನ ಸಂಖ್ಯೆ-೧೪೫.